

ಈ ದಸ್ತಾವೇಜು.....14.....ಪುಟಗಳನ್ನೊಳಗೊಂಡಿದೆ

10ನೇ ಪುಸ್ತಕದ.....15ನೇ ನಂಬರನ.....1ನೇ ಪುಟ

ದಸ್ತಾವೇಜು ಹಾಳೆ
Document Sheet

ಈ ಹಾಳೆಯನ್ನು ಯಾವುದೇ ದಸ್ತಾವೇಜಿಗೆ ಉಪಯೋಗಿಸಬಹುದು
This sheet can be used for any document

ದಸ್ತಾವೇಜನ್ನು ಬರೆದುಕೊಟ್ಟ ದಿನಾಂಕ
Date of execution

TRUST DEED

THIS DEED OF TRUST MADE AND EXECUTED ON THIS Sixth day
of April 2016 at HOSKOTE.

1. **PRESIDENT – A. INDRA** W/o Raghava Reddy. P.N, aged about 25 years, residing at Koruluru Village & Post, Hoskokte Taluk, Bangalore Rural District.
2. **SECRETARY - RAGHAVA REDDY P.N.** S/o Narayana Reddy, aged about 33 years, residing at Koruluru Village & Post, Hoskokte Taluk, Bangalore Rural District.
3. **Treasurer – NARENDRA REDDY .A.** S/o Ananda Reddy, aged about 23 years, residing at Koruluru Village & Post, Hoskokte Taluk, Bangalore Rural District.

Hereinafter called THE AUTHORS OF THE TRUST.

(Which expression shall mean and include wherever the context so admits, all their respective legal representatives, administrators, executors, successors-in-Office, Successors-in-interest, alienees and assignors) is as follows :

WHEREAS THE Authors of the Trust hereby intend to create a Charitable Trust for the purposes and objects mentioned in this deed of trust and with that intention the Trustees set apart a sum of Rs.1008/- each and have handed over the total sum of Rs.3,024/- (Rupees Three Thousand Twenty four only) to the trustees mentioned in this deed.

For Sri Balaji Educational Trust

A. Indra
President

For Sri Balaji Educational Trust

P.N. Raghava Reddy
Secretary

For Sri Balaji Educational Trust

N. Narendra Reddy
Treasurer

೧ ನೇ ಪುಸ್ತಕದ ೧೫ ನೇ ದಸ್ತಾವೇಜಿನ ೨ ನೇ ಪುಟ



ಕರ್ನಾಟಕ ಸರ್ಕಾರ
ನೋಂದಣಿ ಹಾಗೂ ಮುದ್ರಾಂಕ ಇಲಾಖೆ
Department of Stamps and Registration

ಪ್ರಮಾಣ ಪತ್ರ

1957 ರ ಕರ್ನಾಟಕ ಮುದ್ರಾಂಕ ಕಾಯ್ದೆಯ ಕಲಂ 10 ಎ ಅಡಿಯಲ್ಲಿಯ ಪ್ರಮಾಣ ಪತ್ರ

ಶ್ರೀಮತಿ A Indra W/o Raghava Reddy P N , ಇವರು 1000.00 ರೂಪಾಯಿಗಳನ್ನು ನಿಗದಿತ ಮುದ್ರಾಂಕ ಶುಲ್ಕವಾಗಿ ಪಾವತಿಸಿರುವದನ್ನು ದೃಢೀಕರಿಸಲಾಗಿದೆ

ಪ್ರಕಾರ	ಮೊತ್ತ (ರೂ.)	ಹಣದ ಪಾವತಿಯ ವಿವರ
ನಗದು ರೂಪ	1000.00	By Cash
ಒಟ್ಟು :	1000.00	

ಸ್ಥಳ : ಹೊಸಕೋಟೆ

ದಿನಾಂಕ : 06/04/2016


ಉಪ-ನೋಂದಣಾಧಿಕಾರಿ
ಉಪ-ನೋಂದಣಿ ಮತ್ತು ಯುಕ್ತ ಅಧಿಕಾರಿ
(ಹೊಸಕೋಟೆ)


Designed and Developed by C- DAC ,ACTS Pune.


೧ ನೇ ಪುಸ್ತಕದ 16 ನೇ ದಸ್ತಾವೇಜಿನ 3 ನೇ ಪುಟ

II. NOW THIS DEED OF TRUST WITNESSETH AS FOLLOWS :

1. **Name of the Trust :** The Name of the Trust shall be **SRI BALAJI EDUCATIONAL TRUST.**
2. **Office :** The Office of the Trust shall be at **Koraluru Village, Kasaba Hobli, Hoskote Taluk, Bangalore Rural Dist.**
3. **Objects :** The Objects of the Trust Shall be :
 - a. To educate all sections of Society.
 - b. To promote comparative studies in linguistics.
 - c. To run educational institutions such as Schools (Pre-Nursery, Primary, Day Care, Play Home, Secondary Education, Colleges, Polytechnics, Technical Institutes, Technological study circles, Medical Colleges, Dental Colleges, Management Courses and paramedical courses, Fine Arts, Computer Training Institutes, Law Master Degree Courses in Science and Arts faculty to educate all sections of Society.
 - d. To donate for educational institutions to construct schools, Colleges, Polytechnics, Technical Institutions, Technology Workshop, study circle and hostels.
 - e. To undertake and carryout any steps calculated to promote the course of education :
 - f. To award scholarships for poor students and help them to pursue their education :

For Sri Balaji Educational Trust

President

For Sri Balaji Educational Trust

Secretary

For Sri Balaji Educational Trust

Treasurer

7ನೇ ಪುಸ್ತಕದ 15ನೇ ದಸ್ತಾವೇಜಿನ 4ನೇ ಪುಟ



Print Date & Time : 06-04-2016 02:45:14 PM

ದಸ್ತಾವೇಜು ಸಂಖ್ಯೆ : 15

ಸಬ್ ರಜಿಸ್ಟ್ರಾರ್ ಹೊಸಕೋಟೆ ರವರ ಕಛೇರಿಯಲ್ಲಿ ದಿನಾಂಕ 06-04-2016 ರಂದು 02:39:50 PM ಗಂಟೆಗೆ ಈ ಕೆಳಗೆ ವಿವರಿಸಿದ ಶುಲ್ಕದೊಂದಿಗೆ

ಕ್ರಮ ಸಂಖ್ಯೆ	ವಿವರ	ರೂ. ಪೈ
1	ನೋಂದಣಿ ಶುಲ್ಕ	500.00
2	ಸ್ಟ್ಯಾನ್ರಿಂಗ್ ಫೀ	490.00
3	ಇತರೆ	40.00
	ಒಟ್ಟು :	1030.00

ಶ್ರೀಮತಿ A Indra W/o Raghava Reddy P N ಇವರಿಂದ ಹಾಜರ ಮಾಡಲ್ಪಟ್ಟಿದೆ

ಹೆಸರು	ಫೋಟೋ	ಹೆಚ್ಚಿಟ್ಟಿನ ಗುರುತು	ಸಹಿ
ಶ್ರೀಮತಿ A Indra W/o Raghava Reddy P N			

ಬರೆದುಕೊಟ್ಟಿದ್ದಾಗಿ ಒಪ್ಪಿರುತ್ತಾರೆ

ಉಪ ನೋಂದಣಾಧಿಕಾರಿ
ಹೊಸಕೋಟೆ

ಕ್ರಮ ಸಂಖ್ಯೆ	ಹೆಸರು	ಫೋಟೋ	ಹೆಚ್ಚಿಟ್ಟಿನ ಗುರುತು	ಸಹಿ
1	A Indra W/o Raghava Reddy P N . (ಬರೆಸಿಕೊಂಡವರು)			
2	Raghava Reddy P N S/o Narayana Reddy . (ಬರೆಸಿಕೊಂಡವರು)			

ಉಪ ನೋಂದಣಾಧಿಕಾರಿ
ಹೊಸಕೋಟೆ

೧ ನೇ ಪುಸ್ತಕದ 15 ನೇ ದಸ್ತಾವೇಜಿನ 5 ನೇ ಪುಟ

- g. To extend help for the progress of poor students in the fields and faculties of education, inclusive of physical, cultural, industrial, technological, medical technical and to establish sports, yoga centers and to extend help to destitutes, orphans and physically handicapped :
- h. To establish or promote establishment and/or run Health care Centers, Hospitals, Hostels, Homes for the aged, disable and/ or Orphanages and/or Vocational or Artisan Training Centers :
- i. To afford medical relief in all its branches to the economically handicapped, sick, poor disables, handicapped and particularly to the blind.
- j. To take over any existing institutions of the kind referred to above or take or purchase or construct or take on lease or otherwise acquired premises or buildings or otherwise for the above purpose.
- k. To do all such acts and things as may be incidental to and in furtherance of the above objects.

3.1 **BENEFITS OF THE TURST** : The benefits of the Trust shall be open to all public irrespective of Caste, Co lour, Sex, creed or Religion.




4. **TRUST PROPERTY** : The Trust property shall consist of the Initial Trust fund contributed by the Founders this day all other amounts, securities, properties movable and immovable which may be contributed by the founders, others Trustees and the Business Community and the General Public.

For Sri Balaji Educational Trust
Indu . A
Präsident

For Sri Balaji Educational Trust
P.N. Reddy
Secretary

For Sri Balaji Educational Trust
N. S. S.
Treasurer

ನೇ ಪುಸ್ತಕದ 15 ನೇ ದಸ್ತಾವೇಜಿನ 6 ನೇ ಪುಟ

ಕ್ರಮ ಸಂಖ್ಯೆ	ಹೆಸರು	ಫೋಟೋ	ಹೆಚ್ಚಿಟ್ಟ ಗುರುತು	ಸಹಿ
3	Narendra Reddy A S/o Ananda Reddy . (ಬೀದಿ ಸಿಂಹಾಂತವರು)			

ಉಪ ನೋಂದಣಾಧಿಕಾರಿ
ಸಿ.ಆರ್.ಎಸ್.ಎಂ.ಸಿ.
ಹೊಸಕೋಟೆ

ವಿ ನೇ ಪುಸ್ತಕದ 15 ನೇ ದಸ್ತಾವೇಜಿನ 7 ನೇ ಪುಟ

5. **OFFICERS OF TRUST :** The Board of Trustees shall elect once in five years President, Secretary and Treasurer among the Hereditary Trustees, They shall discharge such functions and duties as the Board of Trustees or President may assign or delegate to them from time to time.
6. **POWERS OF TRUSTEES :** The Trustees shall have power and authority to administer the Trust and its Properties and funds and to do all acts, deeds and things to promote the objects of the Trust. The Trustees shall have power and authority for the purpose of this Trust.
- a) To invest the fund of the Trust in the modes prescribed under the provisions of the Section – 13 (1) (d) read with Section 11 (5) of the Income Tax Act, 1961.
 - b) To sell, mortgage, grant lease, hire or otherwise alienate the properties of the Trust.
 - c) To borrow moneys with or without security and to repay the same.
 - d) To enter into contracts, vary and rescind them.
 - e) To open Bank Accounts and provide for operation thereon from time to time.
 - f) To receive gifts, grants, endowments and donations in cash or kind.
 - g) To institute, prosecute and defend all suits legal and other proceedings.
 - h) To appear and act before Courts, Tribunals, Governmental tax and other public authorities.



For Sri Balaji Educational Trust
President

For Sri Balaji Educational Trust
Secretary



For Sri Balaji Educational Trust
Treasurer

ನೇ ಪುಸ್ತಕದ...15...ನೇ ದಸ್ತಾವೇಜಿನ...8...ನೇ ಪುಟ

ಗುರುತಿಸುವವರು

ಕ್ರಮ ಸಂಖ್ಯೆ	ಹೆಸರು ಮತ್ತು ವಿಳಾಸ	ಸಹಿ
1	Shubhakara S/o Venkateshappa Hemmandahalli village, Hoskote Tq	
2	Manjunath S/o Jayaramareddy Koralur village, Hoskote Tq	

ಉಪ ನೋಂದಣಾಧಿಕಾರಿ
ಸಬ್ ರೆಜಿಸ್ಟ್ರಾರ್
ಹೊಸಕೋಟೆ

<p style="text-align: center;"></p> <p style="text-align: center;">4 ನೇ ಪುಸ್ತಕದ ದಸ್ತಾವೇಜು ನಂಬರ HSK-4-00015-2016-17 ಆಗಿ ಸಿ.ಡಿ. ನಂಬರ HSKD561 ನೇ ಧರಲ್ಲಿ ದಿನಾಂಕ 06-04-2016 ರಂದು ನೋಂದಾಯಿಸಲಾಗಿದೆ</p> <p style="text-align: center;">ಸಬ್ ರೆಜಿಸ್ಟ್ರಾರ್ (ಹೊಸಕೋಟೆ)</p> <p style="text-align: right;"></p>

೧ ನೇ ಪುಸ್ತಕದ 15 ನೇ ದಸ್ತಾವೇಜಿನ 9 ನೇ ಪುಟ


- i) To appoint, Terminate, dismiss, suspend and otherwise deal with the employees of the Trust and its Institutions.
- j) To apply the properties and funds of the Trust for all or any of the objects for which the Trust is established as may be determined by the Trustees from time to time.
- k) To decide, from time to time, the activates and projects to be undertaken for fulfilling the objects of the Trust.
- l) To frame rules and bye-laws for the Management of the Trust, its properties and proceedings and to amend or rescind them, from time, subject to Clause (15) below.
- m) To incur all necessary expenses connected with the Trust.
- n) The President and Secretary and authorized to execute any document with or without Registration including amendments to the Trust Deed.

7. OWER AND DUTIES OF INDIVIDUAL OFFICE BEARERS :

7.1 President :


8.1 (i) The President shall have power:

- a) To preside over all the meetings of the board of Trustees of the Office Bearers of the Trust.
- b) To call for the meetings of board of Trustees or the Office bearers in special circumstances.

For Sri Balaji Educational Trust

President

For Sri Balaji Educational Trust

Secretary

For Sri Balaji Educational Trust

Treasurer

೧ ನೇ ಪುಸ್ತಕದ 15 ನೇ ದಸ್ತಾವೇಜಿನ 10 ನೇ ಪುಟ

- c) To have supervision and control over Trust funds.
- d) To operate Banking Accounts along with the Treasurer and / or Secretary.
- e) To exercise casting vote in case fo a tie in any matter in the meetings of Board of Trustees or Office Bearers.
- f) To make needful decision along with other office bearers in time of emergency and for the promotion of the objects of the Trust.
- g) To address letters to the dignitaries on important matters.
- h) To Mobilize Funds for the Trust.
- i) be the executive officer fo the Trust.
- j) Accept all notices, summons and writs.

7.2 The Secretary :

8.2. (i) The Secretary Shall :

- a) Sue or be sued for and on behalf of the Trust, unless otherwise decided.
- b) Function as per the directions of the board of Trustees, officer bearers of the Trust and the president of the Trust, in the order.
- c) Provide relevant papers with the notice of the president to any Trustee.
- d) Maintain minutes of the proceedings of the meetings of board of trustees or the office bearers.
- e) Prepare the agenda for the meetings of the Board of Trustees of Office Bearers.
- f) Implement all the resolutions of Board of Trustees and officer bearers of the Trust in the order.
- g) To convene the meetings of Board of Trustees, office bearers or sub-Committees.
- h) Maintain or cause to be maintained all necessary books of accounts, vouchers and other connected documents in the office of the Trust.

For Sri Balaji Educational Trust
J. N. A.
President

For Sri Balaji Educational Trust
P. N. Reddy
Secretary

For Sri Balaji Educational Trust
N. L. M. A.
Treasurer - 6 -

ನಿನ್ನೇ ಪುಸ್ತಕದ 15 ನೇ ದಸ್ತಾವೇಜಿನ 11 ನೇ ಪುಟ

- i) Submit or cause to be submitted his accounts for Internal Audit and for Annual audit and prepare or cause to be prepared the Annual statements of Accounts including receipts and payments, income and expenditure and Balance Sheet and place the same for approval of the office bearers of the Trust and after approval circulate the same among all the Trustees.

7.3 TREASURER :

8.3. (i) The Treasurer Shall :

- Maintain or cause to be maintained all books of accounts as per the directions of the board of trustees and/ or office bearers of the Trust.
- Prepare or cause to be prepared the statement of receipts and payments incurred for every month and place the same before office bearers of the Trust with the Co-operate and assistance of the Secretary.
- Be custodian of Trust funds.
- Mobilise funds for the Trust.


8. TRANSACTION OF BUSINESS BY THE TRUSTEES :


The Trustees may meet as often as may be necessary for the conduct of the business of the Trust. However, there should be at lease one meeting every month.


The quorum required for a meeting of the Board of Trustees shall be five. In case of a meeting adjourned for want of quorum, the members present shall themselves constitute the quorum.

All decisions of the board of Trustees may be taken by a simple majority.

The president shall be entitled to a casting vote on the event of equality of votes at the meeting.

For Sri Balaji Educational Trust

President

For Sri Balaji Educational Trust

Secretary

For Sri Balaji Educational Trust

Treasurer 7 -

೧ ನೇ ಪುಸ್ತಕದ.....15ನೇ ದಸ್ತಾವೇಜಿನ 12 ನೇ ಪುಟ

The Secretary in consultation with the president shall convene the meetings of the Boards of Trustees.

At least three days notice in writing shall be given for every meeting of the board of trustees, provided, however, that the president shall have power to convene a meeting at shorter notice for transacting any business considered by him to be urgent.

The business of the Trust may also be transacted by circulation of papers.

9. **DELEGATION** : The Board of Trustees may from time to time, delegate to one or more their body, or any other person/s or committee/s, such of their powers and duties as they deem fit subject nevertheless to their retaining the ultimate control and supervision.

10. **ACCOUNTS** : The Trustees shall duly maintain true and correct Accounts of all Assets, Liabilities, Receipts and Expenses of The Trust and a correct record of the meetings and deliberations.

The year of account of the Trust shall be the first of April to the 31st of March every year. It shall, however, be open to the Trustees to change the year of Accounts, if they find it more convenient to do so.

The Board of Trustees shall get the accounts of the Trust duly Audited every year by a Chartered Account.

For Sri Balaji Educational Trust
President

For Sri Balaji Educational Trust
Secretary

For Sri Balaji Educational Trust
Treasurer

ಬಿಎಂ ಪುಸ್ತಕದ 15 ನೇ ಪುಟದ 13 ನೇ ಪುಟ

11. **INDEMNITY** : The Trustees shall be kept indemnified against and action or proceeding, cost or claim, demand or liability, for anything done by them in good faith, pursuant to the power and authority vested in them under this deed.
12. **AMENDMENTS TO THE TRUST DEED** : No amendments to this Trust deed or any rules and regulations framed by the Trustees, shall be made which may prove to be repugnant to the provisions of section 2 (15), 11 or 13 and BOG of the Income Tax Act, 1961, subject to the above, the Trustees may amend the provisions of the Trust Deed, provided however no Amendment shall be carried out without the prior approval of the Commissioner of Income Tax.
13. **IRREVOCABLE**: The Trust formed shall be IRREVOCABLE.
14. **DISSOLUTION OF THE TRUST** : In the event of dissolution or winding up of the Trust, the Assets remaining as on the date of dissolution shall under no circumstances be distributed among the Trustees by the same shall be transferred to another Charitable Trust, Society, Association or Institution whose objects are similar to those of this Trust and which enjoys recognition under section BOG of the Income Tax Act, 1961.

For Sri Balaji Educational Trust
J. N. A.
President

For Sri Balaji Educational Trust
P. N. R. R. R.
Secretary


For Sri Balaji Educational Trust
N. L. R. A.
Treasurer

10 ನೇ ಪುಸ್ತಕದ 15 ನೇ ದಸ್ತಾವೇಜಿನ 14 ನೇ ಪುಟ


IN WITNESS WHERE OF THE FOUNDERS HAVE EXECUTED THIS DEED OF TRUST IN THE PRESENCE OF THE WITNESSES ATTESTING HEREUNDER AND THEY AS FOUNDER TRUSTEES, HAVE ALSO EXECUTED THESE PRESENTS IN CONFIRMATION OF THEIR ACCEPTANCE OF THE TRUST.


WITNESSES :


1) Shubhalakara S/o Venkateshappa
Hemmanballi

2) 
Mangunath &
Jaya Ramappa
Kaleru
HOS/COT


SIGNATURES :

1.  A

2.  P. V. Ramesh

3.  N. H. A

Drafted by me:


(ಬಿಲ್ಲ್ಯಾ ಪಟ್ಟರಹಗಾರರು)
ಪರಾಧಾನಿ ನಂ. 2/2013-14
ಪರಾಧಾನಿ, ಕರ್ನಾಟಕ ಸರ್ಕಾರ,
ಕೊಪ್ಪಳ ಜಿಲ್ಲಾ ಪಂಚಾಯತ್ ನಾ.ಪಂ.